

ಕಿನ್ನರಿ ಬ್ರಹ್ಮಯ್ಯನವರ ಒಂದು ವಚನ ವಿವೇಚನೆ

ಡಾ. ಚಿದಾನಂದ ಚಿಕ್ಕಮಗ್ರಹ
ಸಹಾಯಕ ಪ್ರಾಧ್ಯಾಪಕರು.
ಕಿನ್ನರ ಅಧ್ಯಯನ ವಿಭಾಗ

ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ-೨
ಮೊ:೯೦೮೫೬೫೧೧೧೧೧

ಈಂಚಂಚೆ : chidugc1118@gmail.com

ಪ್ರಸ್ತಾವನೆ :

ಕಿನ್ನರಿ ಬ್ರಹ್ಮಯ್ಯ ಒಬ್ಬ ಅನುಪಮ ಶರಣ ಹಾಗೂ ಅನುಭಾವಿ ವಚನಕಾರ. ಕಿನ್ನರಿ ಬೋಮ್ಮಯ್ಯ, ಕಿನ್ನರಯ್ಯ, ಕಿನ್ನರವಿಭು, ಕಿನ್ನರೇಶ್ವರ, ಕಿನ್ನರ, ಕಿನ್ನರ ತಂದೆ, ಕಿನ್ನರ ಬೋಮ್ಮಿದೇವ, ಕಿನ್ನರಾಖ್ಯ, ಕಿನ್ನರ ಬೋಮ್ಮಣ್ಣಿ ಹಿಂಗಷ್ಟು ಹಲವು ಹೆಸರುಗಳೊಂದಿಗೆ ಕೂಡಿ ಕೆವಿ ವಚನಕಾರರಿಂದ ಸ್ತುತಿಸಲ್ಪಟ್ಟಿರುವ ಈತ ಪ್ರಮುಖ ವಚನಕಾರರ-ಶಿವಶರಣರ ಒಡನಾಡಿ ಹಾಗೂ ಬಸವಣ್ಣನವರಿಗೆ ಅತ್ಯಂತ ಆತ್ಮೀಯ ಮಿತ್ರ. ಪ್ರಭುದೇವ, ಶಿವಯೋಗಿ ಸಿದ್ಧರಾಮ, ಬಸವಣ್ಣ, ಮಹಾದೇವಿಯಕ್ಕೆ, ಕಲಕೇತ ಬ್ರಹ್ಮಯ್ಯ, ಮರುಳಶಂಕರದೇವ, ಜೆನ್ನಬಸವಣ್ಣ, ಮಡಿವಾಳ ಮಾಚಿದೇವರಂತಹ ಶಿವಶರಣರ ಬದುಕಿನಲ್ಲಿ ನಡೆದ ಕೆಲವು ಚಾರಿತ್ರಿಕವೆನ್ನಬಹುದಾದ ಘಟನೆಗಳಿಗೆ ಸಾಕ್ಷಿಯಾದಾತ, ಮತ್ತೆ ಕೆಲವು ಘಟನೆಗಳಲ್ಲಿ ಭಾಗಿಯಾದಾತ ಈ ಕಿನ್ನರಿಬ್ರಹ್ಮಯ್ಯ.

ಈ ಮೇಲೆ ಹೆಸರಿಸಿದ ಶರಣರಂತೆ ಕಿನ್ನರಿ ಬ್ರಹ್ಮಯ್ಯನೂ ಸಹ ವಚನಗಳ ರಚನೆಗೃಹಿದಾನೆ. ಆದರೆ, ಇಲ್ಲಿಯವರೆಗೆ ಲಭ್ಯವಾದದ್ದು ಕೇವಲ ಒಂದು ವಚನಗಳು ಮಾತ್ರ. ಕಿನ್ನರಯ್ಯ ಮಹಾಲಿಂಗ ಶ್ರೀಮರಾಂತಕೀ ಶ್ರೀಮರಾಂತಕ ಲಿಂಗ, ಕಲ್ಯಾಣದ ಶ್ರೀಮರಾಂತಕ, ಮಹಾಲಿಂಗ ಶ್ರೀಮರಾಂತಕ ದೇವೀ ಹಿಂಗಷ್ಟು ವಿವಿಧ ಅಂಕಿತಗಳಿಂದ ಕೂಡಿ ಈ ವಚನಗಳು ರಚಿತವಾದುದ್ದು ಕಂಡುಬರುತ್ತದೆ. ಹಲಗೆಯಾಯಿನ ಶೈಲ್ಯ ಸಂಪಾದನೆಯಲ್ಲಿ ಮಹಾಲಿಂಗ ಶ್ರೀಮರಾಂತಕ ಅಂಕಿತದಿಂದ ಕೂಡಿದ ಹೊಸ ವಚನವೊಂದು (ವಿಷಯಂಗಳು ವಿಷಮವಾದವಲ್ಲ....) ದಾವಿಲಾಗಿರುವುದನ್ನು ಗಮನಿಸಬಹುದು. ವಚನಗಳು ಸಂಖ್ಯೆಯಲ್ಲಿ ಕಿರಿದಾದರೂ ಅನುಭಾವದಲ್ಲಿ ಹಿರಿದಾಗಿವೆ. ಹಾಗೆಯೇ ಮುಖ್ಯವಾಗಿ ಕೆಲವು ವಚನಗಳು

ಮೇಲೆ ಹೇಳಿದಂತೆ ವಿವಿಧ ಶರಣರಿಗೆ ಸಂಬಂಧಿಸಿದ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯೆಂಬಂತಿವೆ. ಇನ್ನು ಕೆಲವು ವಚನಗಳು ನೀತಿಯನ್ನೂ, ಅನುಭಾವವನ್ನೂ ಬೋಧಿಸುವಂತಹವುಗಳಾಗಿವೆ.

ಕಿನ್ನರಯ್ಯನ ವಚನ ವಿವೇಚನೆ:

“ಕಲೆಕ್ಟಿಂಗ್ ಬೆಲ್ಲವ ಮೆದ್ದವರಿನಾಗ್ಯರೊ?
ಕಲ್ಲನೆ ಹಿಡಿದು ಬಿಡದೆ ಹಾರುವಿರಿ
ಕಲ್ಲು ಹಲ್ಲನೆ ಕಳೆಯಿತ್ತು, ಬಲ್ಲವರಿದ ಹೇಳಿ,
ಕಲ್ಲಾಣಿದ ತ್ರಿಪುರಾಂತಕ ನೀನೆ ಬಲ್ಲೆಯಯ್ಯಾ”

ಪ್ರಸ್ತುತ ಮೇಲಿನ ಕಿನ್ನರಯ್ಯನ ವಚನವು ಲಿಂಗಾಂಗ ಸಾಮರಸ್ಯದ ಅನುಭಾವವನ್ನೂ ಅದರ ಮಹತ್ವವನ್ನೂ ಬೋಧಿಸುವಂತಹದ್ದು. ಅಂದರೆ, ಲಿಂಗತ್ಯಯ ಸಂಬಂಧಿಯಾದುದು ಹಾಗೂ ಲಿಂಗಾಂಗ ಸಾಮರಸ್ಯದ ಅವಶ್ಯಕತೆಯನ್ನೂ ಬೋಧಿಸುವಂತಹದ್ದು. ಇಷ್ಟಲಿಂಗದ ಅವಶ್ಯಕತೆ, ಪ್ರಾಣಲಿಂಗ-ಭಾವಲಿಂಗಗಳ ಸಾಧನೆಯ ಮಹತ್ವವನ್ನು ಕುರಿತು ಹೇಳುವ ವಚನ ಇಡಾಗಿದೆ. ಕಲೆಕ್ಟಿಂಗ್ ಬೆಲ್ಲವ ಮೆದ್ದವರಿನಾಗ್ಯರೊ? ಎಂದು ಪ್ರಶ್ನಾತ್ಮಕ ಹಾಗೂ ಕಾತುರತೆಯಿಂದ ಪ್ರಾರಂಭವಾಗುವ ವಚನದ ಮೊದಲ ಸಾಲಿನಲ್ಲಿ ಬಳಕೆಯಾಗಿರುವ ಕಲ್ಲು ಮತ್ತು ಬೆಲ್ಲ ಎಂಬ ಪದಗಳು ಅನುಕ್ರಮವಾಗಿ ಇಷ್ಟಲಿಂಗ ಹಾಗೂ ಲಿಂಗಸುಖ ಅಥವಾ ಲಿಂಗ ಕಳೆಯನ್ನು ಪ್ರತಿನಿಧಿಸುತ್ತವೆ. ಅಥಾರ್, ಕಲ್ಲು ಎಂಬುದು ಪರಮಾತ್ಮನ ಕುರುಹಾದ ಇಷ್ಟಲಿಂಗವಾಗಿಯೂ, ಬೆಲ್ಲ ಎಂಬುದು ಲಿಂಗ ಕಳೆ, ಲಿಂಗ ಸುಖವಾಗಿಯೂ ಇಲ್ಲಿ ಅಥವ ಪಡೆಯುತ್ತವೆ.

ವಾಸ್ತವಿಕವಾಗಿ ಹಾಗೂ ನಾಸ್ತಿಕತನದಿಂದ ನೋಡಿದರೆ ಇಷ್ಟಲಿಂಗ ಒಂದು ಕಲ್ಲು, ಬರಿಯ ಕಲ್ಲಲ್ಲ ಶಿಲ್ಪಯೋವರನ ಕೈಚಳಕದಿಂದ ನಿರ್ಮಿತವಾದ ಕಿರಿದಾದ ಮೂರ್ತಿ. ಶಿವ-ಶಕ್ತಿಯರ ತಾದಾತ್ಯಂ ಭಾವದ ಲಿಂಗಾಚಾರಕ್ಕೆ ವಿಶ್ವದ ಸ್ವರೂಪದ ಕಮ್ಮು ಕಂತಿಯನ್ನು ಹೊದಿಸಿ ಕಂಗಳ ಮೂಲಕ ಮನೋನಿಗ್ರಹವನ್ನು ಸಾಧಿಸುವ ಲಿಂಗಾಂಗ ಸಾಮರಸ್ಯದ ಉಪಾಸ್ಯ ವಸ್ತು. ವಿಚಾರ ಮಾಡುವುದಾದರೆ ಅದು ಸ್ವತಃ ದೇವರಲ್ಲ, ದೇವರನ್ನು ಅನುಭವಕ್ಕೆ ತಂದುಕೊಡುವ ಸಾಧನ ಸಂಪತ್ತು.

ಲಿಂಗಾಯತರ ಮೂರ್ಚಿಯ ಕುರುಹಾದ ಈ ಕಲ್ಲು (ಇಷ್ಟಲಿಂಗ) ಕೇವಲ ಕಲ್ಲಾಗಿಯೇ ಇದೆ. ಯಾರು ಅದರ ಒಳಗಿರುವ ಬೆಲ್ಲದ ಸವಿಯನ್ನು ಅಥಾರ್ ಕಳೆಯನ್ನು, ಆನಂದವನ್ನು ಮೆದ್ದಿರಿ, ಅನುಭವಿಸಿದಿರಿ ಎಂದು ಕಿನ್ನರಿ ಬ್ರಹ್ಮಯ್ಯನವರು ಕೇವಲ ಇಷ್ಟಲಿಂಗ ಮೂರ್ಚಿಯಲ್ಲಿಯೇ ಕಾಲಹರಣ ಮಾಡುತ್ತ ಪ್ರಾಣಲಿಂಗ-ಭಾವಲಿಂಗಗಳ ಸಾಧನೆಯೆಡೆಗೆ ಸಾಗದವರನ್ನು ಪ್ರಶ್ನಿಸುತ್ತಿರುವಂತಿದೆ. ಲಿಂಗವು ಸಾಮಾನ್ಯವಾದುದಲ್ಲ

ಎಂಬುದನ್ನು ಅನೇಕ ಜನ ಶಿವಶರಣರು ನಿದರ್ಶನಗಳ ಮೂಲಕ ತಿಳಿಸಲು ಪ್ರಯತ್ನಿಸಿರುವುದನ್ನು ಗಮನಿಸಬಹುದು.

ಮಹಾನುಭಾವರಾದ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಲಿಂಗದ ಸ್ವರೂಪವನ್ನು ವಿವರಿಸುತ್ತೆ “ಪಾತಾಳದಿಂದತ್ತತ್ವ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದತ್ತತ್ವ ನಿಮ್ಮ ಶ್ರೀ ಮುಕುಟ, ಅಗಮ್ಯ, ಅಗೋಚರ, ಅಪ್ರಮಾಣ ಲಿಂಗೇ” ಎಂದು ಉದ್ಘರಿಸಿದ್ದಾರೆ. ಇಂತಹ ಅದಮ್ಯ ಚೇತನವನ್ನು ಹೊಂದಿರುವ ಆ ಲಿಂಗಕ್ಕೆ ನೀರೆರೆದು ಕೇವಲ ಪತ್ರಿ-ಮಷ್ಟಗಳಿಂದ ಅಲಂಕರಿಸಿ ಧೂಪ, ದೀಪ, ನೈವೇದ್ಯಾದಿಗಳಿಂದ ಪೂಜಿಸಿದರೂ ಅದರಿಂದ ದೊರಕಬಹುದಾದ ಆನಂದ ನಮಗೆ ದೊರಕಲಾರದು ಎಂಬುದು ಮೇಲಿನ ಕಿನ್ನರಿ ಬ್ರಹ್ಮಯ್ಯನವರ ವಚನದ ಒಟ್ಟು ಆಶಯವಾಗಿದೆ.

ಅನುಭಾವ ಅಲ್ಲಮಪ್ರಭುಗಳೂ ಸಹ ಹಲವು ಕಡೆಗಳಲ್ಲಿ ಹೇಳಿರುವುದು ಇದೇ ಸಂದೇಶವನ್ನು. ಅವರ ವಚನವೊಂದು ಲಿಂಗಕ್ಕೆ ಅಷ್ಟವಿಧಾಚನನೇ, ಮೋಡಶೋಪಚಾರ ಅದೆಷ್ಟು ಅಮುಖವೆಂಬುದನ್ನು ಹೀಗೆ ತಿಳಿಸುತ್ತದೆ;

‘ಅಗ್ನವಣಿಯ ತಂದು ಮಜ್ಜನವ ಮರೆದವನ,
ಮಷ್ಟವ ತಂದು ಪೂಜಿಯ ಮರೆದವನ,
ಓಗರವ ತಂದು ಅರ್ಣವ ಮರೆದವನ,
ಲಿಂಗವ ಕಂಡು ತನ್ನ ಮರೆದವನ
ಮಹಾಫಂ ಬಳಕೊಂಡಿತ್ತು ಗೊಹೇಶ್ವರಾ’*

ಪ್ರಸ್ತುತ ಮೇಲಿನ ವಚನವೂ ಸಹ ಪತ್ರಿ, ಮಷ್ಟ, ಅಗ್ನವಣಿ, ಧೂಪ, ದೀಪ, ನೈವೇದ್ಯಾದಿಗಳಿಗಿಂತ ಮುಖ್ಯವಾದುದು ಲಿಂಗದ ಮೇಲಿನ ಏಕಾಗ್ರತೆ, ಭಾವಪರವಶತೆಗಳು ಮಾತ್ರ ಎಂಬುದನ್ನೇ ಸಾರುತ್ತಿದೆ. ಲಿಂಗ ಪೂಜೆಗೆ ಈ ಎಲ್ಲ ಸಾಮಗ್ರಿಗಳು ಬೇಕು ಇಲ್ಲವೆಂತಲ್ಲ. ಆದರೆ, ಬರೀ ಉಪಚಾರದ ಪೂಜೆಗಿಂತ ಭಕ್ತಿಭಾವದಿಂದ ಕೂಡಿದ ಪೂಜೆಯೇ ಶ್ರೀಷ್ಟ, ಅದುವೇ ಗೊಹೇಶ್ವರನೆಂಬ ಲಿಂಗವನ್ನು ಕಾಣಲು ಇರುವ ಏಕೆಕ ಮಾರ್ಗ ಎಂಬ ಭಾವ ಪ್ರಸ್ತುತ ವಚನದಲ್ಲಿದೆ. ಲಿಂಗವನ್ನು ಕಂಡ ಕೂಡಲೆ ಆ ಮೋಡಶೋಪಚಾರಗಳಿಂದ ಮನ ಹರಿಯದೆ, ತಾನಾರೆಂಬುದನ್ನೂ ಮರೆತು ಅದರಲ್ಲಿ (ಲಿಂಗದಲ್ಲಿ) ದೃಷ್ಟಿ ನಷ್ಟ ಭಾವಪರವಶನಾಗಬೇಕು. ಆಗ ದೇವರ ಅನುಭವವಾಗುತ್ತದೆ ಎಂಬುದು ಅಲ್ಲಮ ಪ್ರಭುದೇವರ ಅನುಭಾವದ ನುಡಿ ಮುತ್ತು.

ಅಣ್ಣಿ ಬಸವಣ್ಣನವರೂ ಸಹ ಲಿಂಗಮೂರ್ಚಯ ಆಶಯವನ್ನು ತಮ್ಮ ವಚನವೋಂದರಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ.

‘ಲಿಂಗವ ಮೂರ್ಚಿ ಫಲವೇನಯ್ಯಾ
ಸಮರತಿ ಸಮಕಳಿ ಇಲ್ಲದನ್ನಕ್ಕರ?
ಲಿಂಗವ ಮೂರ್ಚಿ ಫಲವೇನಯ್ಯಾ,
ಕೂಡಲ ಸಂಗಮದೇವರ ಮೂರ್ಚಿ
ನದಿಯೊಳಗೆ ನದಿ ಬೆರೆದಂತ ಆಗದನ್ನಕ್ಕರ?’^{೧೯}

ಲಿಂಗವನ್ನು ಕೇವಲ ಮೇಲೆ-ಮೇಲೆ ಮೂರ್ಚಿಸಿದರೆ ಅದರಿಂದ ಯಾವ ಫಲವೂ ದೊರೆಯಲಾರದು, ಜೀವ-ದೇವರ ಸಮ್ಮಿಲನವಾಗಬೇಕು. ಯಾವ ರೀತಿ ಜಲಮೊಳಗೆ ಜಲನ ಬೆರೆಸಿದರೆ ಮತ್ತೆ ಬೇರ್ಪಡಿಸುವುದು ಹೇಗೆ ಅಸಾಧ್ಯವೋ ಹಾಗೇ ಎರಡೂ (ಜೀವ-ದೇವ) ಸೇರಿ ಒಂದಾಗಬೇಕು ಅಂದಾಗಲೇ ಮೂರ್ಚಿ ಮೂರ್ಚಿಯನಿಸಿಕೊಳ್ಳುತ್ತದೆ. ಅದರಿಂದ ಫಲ ದೊರಕಿದಂತಾಗುತ್ತದೆ ಎಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ.

ಹಾಗಾದರೆ, ಲಿಂಗ ಸುಖವನ್ನನುಭವಿಸಬೇಕಾದರೆ ಮಾಡಬೇಕಾದದ್ದೇನು? ಎಂಬ ಪ್ರಶ್ನೆ ಸಹಜವಾಗಿ ಉದ್ಘಾಟಿಸುತ್ತದೆ. ಈ ಪ್ರಶ್ನೆಗೆ ಜೀವಗಿರಿಯ ಶ್ರೀ ಷಣ್ಣಿಖಿ ಶಿವಯೋಗಿಗಳು ವಚನ ರೂಪದಲ್ಲಿ ಹೀಗೆ ಉತ್ತರವನ್ನಿತ್ತಿದ್ದಾರೆ;

‘ಎನ್ನ ಕರಕಮಲ ಮಧ್ಯದಲ್ಲಿ ಪರಮ ಶಿವಲಿಂಗವ ತುಂಬಿ,
ಆ ಲಿಂಗದ ಮಧ್ಯದಲ್ಲಿ ಕಂಗಳ ತುಂಬಿ,
ಆ ಕಂಗಳ ಮಧ್ಯದಲ್ಲಿ ಮನವ ತುಂಬಿ,
ಆ ಮನದ ಮಧ್ಯದಲ್ಲಿ ಭಾವವ ತುಂಬಿ,
ಪರವಶನಾಗಿದೆನಯ್ಯಾ ನಿಮೋಳಗೆ ಅಖಿಂಡೇಶ್ವರಾ!’^{೨೦}

ಅಂಗ್ರೇಯ ಮಧ್ಯದಲ್ಲಿ ಇಷ್ಟಲಿಂಗವನ್ನಿರಿಸಿ, ಅದರ ಮೇಲೆಯೇ ದೃಷ್ಟಿಯನ್ನಿಟ್ಟು, ಮನಸ್ಸನ್ನು ಅತ್ಯಲಿತ ಹರಿಯಗೊಡದೆ ಲಿಂಗದ ಮೇಲೆಯೇ ನಿಲ್ಲಿಸಿ, ಭಾವ ಪರವಶನಾದಾಗ ಮಾತ್ರ ಅಖಿಂಡೇಶ್ವರನೆಂಬ ಲಿಂಗದೊಳಗೆ ನಾವು ಒಳಗೊಳ್ಳಬಹುದು ಎಂದರ್ಥ. ಅಂದರೆ, ದೇವರ ಅನುಭವ ಆಗ ಮಾತ್ರ ಸಾಧ್ಯ ಎಂದು ತಿಳಿಸುತ್ತಾರೆ ಶ್ರೀ ಷಣ್ಣಿಖಿ ಶಿವಯೋಗಿಗಳು. ಇಷ್ಟಲಿಂಗ ರೂಪದ ಆ ಕಲ್ಲಿನಲ್ಲಿರುವ ಆನಂದ, ಸುಖ, ಕಳೆ ಎಂಬ ಬೆಲ್ಲವನ್ನು ಮೆಲ್ಲಬಹುದು ಎಂದರ್ಥ.

ಇಷ್ಟಲಿಂಗವು ಒಂದು ಕಲ್ಲು ಹೌದು. ಆದರೆ, ಅದರಲ್ಲಿ ಬೆಲ್ಲದ ಸವಿಯು ಅಡಗಿದೆ. ಜೊತೆಗೆ, ಆ ಬೆಲ್ಲದ ನೆಲೆ ಎಲ್ಲರಿಗೂ ದೊರೆಯಲಾರದಂತಹುದು. ಅದು ಕೇವಲ ಸಾಧಕನ ಕೈವಶ. ಅದಕ್ಕಾಗಿಯೇ ಬ್ರಹ್ಮಯ್ಯನವರು ಕಲ್ಲೋಳಗಳ ಬೆಲ್ಲವ ಮೆದ್ದವರಿನಾಗ್ಯರೊ? ಎಂದು ಪ್ರಶ್ನೆ ಮಾಡಿರುವಂತಿದೆ. ಅದೆಷ್ಟು ಜನ ಇಷ್ಟಲಿಂಗವನ್ನು ಧರಿಸಿದವರು ಅದನ್ನು ಮೀರಿ ಪ್ರಾಣಲಿಂಗ-ಭಾವಲಿಂಗಗಳ ಕಡೆಗೆ ಸಾಗಿದ್ದಿರಿ? ಎಂಬ ಸಂಖಾರ ಪ್ರಸ್ತುತ ಸಾಲಿನಲ್ಲಿದೆ. ಜೊತೆಗೆ, ಆ ಮಾರ್ಗದರ್ಶಕ ಸಾಗಲು ಹಂಬಲಿಸದಿರುವವರನ್ನು ಕುರಿತು ಬೇಸರವೂ, ಮರುಕವೂ ವ್ಯಕ್ತಪಡಿಸಿರುವಂತಿದೆ.

ಮುಂದುವರಿದು, ‘ಕಲ್ಲೆನೆ ಹಿಡಿದು ಬಿಡದೆ ಹಾರುವಿರಿ’ ಎಂದು ಹೇಳಿರುವುದನ್ನು ಗಮನಿಸಬಹುದು. ಕೇವಲ ಇಷ್ಟಲಿಂಗ ರೂಪದ ಕಲ್ಲನ್ನು ಅಂಗ್ಯೆಯಲ್ಲಿ ಹಿಡಿದುಕೊಂಡು ಹಂಬಲಿಸುತ್ತ ಕಾಲಹರಣ ಮಾಡುವಿರಿ ಹಾಗೂ ಕೇವಲ ಇಷ್ಟಲಿಂಗವನ್ನು ಹಿಡಿದು ಪ್ರಾಣಲಿಂಗ-ಭಾವಲಿಂಗಗಳಿಂದ ದೊರಕಬಹುದಾದ ಆನಂದವನ್ನು ಯಾವ ಸಾಧನೆ-ಸಿದ್ಧಿಗಳನ್ನೂ ಮಾಡದೆ ಹೊಂದಬಯಸುವಿರಿ, ಅನುಭವಿಸಬಯಸುವಿರಿ ಅದು ಸಾಧ್ಯವಾಗುವುದೆ? ಎಂದು ನುಡಿದಿರುವಂತಿದೆ. ಅಂದರೆ, ಇಷ್ಟಲಿಂಗದ ಮೂರ್ಚೆಯಿಂದ ಉನ್ನತಿ ಹೊಂದಿ ಪ್ರಾಣಲಿಂಗ-ಭಾವಲಿಂಗಗಳ ಕಡೆಗೆ ಸಾಗಿದಾಗ ಮಾತ್ರ ಆ ಸುಖ, ಆನಂದ ದೊರಕಬಹುದು ಎಂದರ್ಥ. ಇಲ್ಲಿ ‘ಕಲ್ಲೆನೆ ಹಿಡಿದು ಬಿಡದೆ ಹಾರುವಿರಿ’ ಎಂಬ ಸಾಲಿನಲ್ಲಿ ‘ಬಿಡದೆ ಹಾರುವಿರಿ’ ಎಂಬುದು ಕಲ್ಲನ್ನು ಬಿಟ್ಟ ಅಂದರೆ, ಕೇವಲ ಇಷ್ಟಲಿಂಗವನ್ನು ಮೂರ್ಚಿಸುತ್ತ ಕುಳಿತಿರದೆ ಪ್ರಾಣಲಿಂಗ-ಭಾವಲಿಂಗಗಳನ್ನು ಸಾಧಿಸಬೇಕು. ಆಗ ಆ ಲಿಂಗವು ಬರಿಯ ಲಿಂಗವಾಗದೆ ಜೀತನಯುಕ್ತವಾಗುತ್ತದೆ ಮತ್ತು ಮೂರ್ಚಕನನ್ನು, ಸಾಧಕನನ್ನು ಉನ್ನತಿಯತ್ತ ಕೊಂಡೊಯ್ದುತ್ತದೆ ಎಂಬ ಅರ್ಥವನ್ನು ಧ್ವನಿಸುವಂತಿದೆ.

ವಚನದ ಮುಂದುವರಿದ ಸಾಲಿನಲ್ಲಿ ‘ಕಲ್ಲು ಹಲ್ಲನೆ ಕಳೆಯಿತ್ತು’ ಎಂದು ನುಡಿದಿದ್ದಾರೆ. ಇದರರ್ಥ ಕಲ್ಲಿನ ರೂಪದಲ್ಲಿರುವ ಇಷ್ಟಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು ಕಲ್ಲಾಗಿಯೇ (ಕೇವಲ ಇಷ್ಟಲಿಂಗ) ಮನದಲ್ಲಿ ಪರಿಭಾವಿಸಿ ಮೂರ್ಚಿಸಿದ್ದೇ ಆದರೆ ಅದು ಯಾವುದೇ ಸುಖವನ್ನು ನೀಡಲಾರದು ಮತ್ತು ನೋವನ್ನು ಉಂಟುಮಾಡುತ್ತದೆ ಎಂದರ್ಥ. ಶಿವಶರಣರ ದೃಷ್ಟಿಯಲ್ಲಿ ಅನ್ಯಮೂರ್ತಿ (ದೃವ) ಮೂರ್ಚನೆಯು ಯಾವರೀತಿ ಭವದ ಬಾಧೆಗೆ ಕಾರಣವಾಗಿರುವುದೋ, ನೋವಂಟು ಮಾಡುವುದೋ, ಅದೇ ರೀತಿ ಇಷ್ಟಲಿಂಗವನ್ನು ಕಟ್ಟಿಕೊಂಡು ಅದನ್ನು ಮೂರ್ಚಿಸುತ್ತ, ಪ್ರಾಣಲಿಂಗ-ಭಾವಲಿಂಗಗಳ ಸಾಧನೆ ಮಾಡದೆ, ಅದರ ಸವಿ (ಬೆಲ್ಲ)ಯನ್ನು ಸವಿಯದೆ ಕೇವಲ ನಾಮಮಾತ್ರಕ್ಕೆ ಮೂರ್ಚ ಮಾಡಿದ್ದೇ ಆದರೆ ಆ ಇಷ್ಟಲಿಂಗವೂ ಸಹ ಲಿಂಗರೂಪದಲ್ಲಿರುವ ಕಲ್ಲು ಅರ್ಥವಾ ಮೂರ್ತಿಯೇ ಆಗುತ್ತದೆ. ಆದ್ದರಿಂದ ಅನ್ಯದೈವ (ಮೂರ್ತಿ)ದ ಮೂರ್ಚೆಯಿಂದ ಒದಗಬಹುದಾದ ಪಾಪಗಳು ಈ ಕೇವಲ ಇಷ್ಟಲಿಂಗದ ಮೂರ್ಚಕನಿಗೆ ತಗಲುತ್ತವೆ ಎಂಬುದನ್ನೇ ಕಿನ್ನರಿ ಬ್ರಹ್ಮಯ್ಯನವರು ‘ಕಲ್ಲು ಹಲ್ಲನೆ ಕಳೆಯಿತ್ತು’ ಎಂದು ನುಡಿದಿದ್ದಾರೆ.

ಮಹಾ ಅನುಭಾವಿಗಳಾದ ಶ್ರೀ ಘನಮತ ಶಿವಯೋಗಿಗಳು ತಮ್ಮ ‘ಸ್ವರವನಚನ’ವೊಂದರಲ್ಲಿ ಇಷ್ಟ, ಪ್ರಾಣ ಮತ್ತು ಭಾವ ಲಿಂಗಗಳ ಕುರಿತು ಹೀಗೆ ಹೇಳಿದ್ದಾರೆ;

“ಹೆಡ್ಡನಾರೋ ಜಗದೋಳು ಹೆಡ್ಡನಾರೋ
ಗುಡ್ಡದಳಿಯನ ಭಕ್ತನಿಸಿ ವಡ್ಡಿಗಲ್ಲಿಗೆರಗುವವನೆ ಹೆಡ್ಡ”॥೨॥

ಇಷ್ಟಪ್ರಾಣ ಭಾವವೇಕೊ ನೈಸ್ಯಿಯಿಂದರಿಯದೆ ಭಿನ್ನ!
ದಿಟ್ಟಿಜಿಸುತ್ತೀ ಜಗದೋಳಗೆ ತಾಂ ಹೊಟ್ಟೆ ಹೊರಕೊಂಬುವನೆ ಹೆಡ್ಡ”॥೨॥

ಘನಮತ ಶಿವಯೋಗಿಗಳೂ ಸಹ ಶಿವಭಕ್ತನಿಸಿಕೊಂಡು ಕಂಡ ಕಂಡ ಕಲ್ಲು (ಸಾಫರ)ಗಳಿಗೆ ಎರಗುತ್ತ ಕಾಲಹರಣ ಮಾಡುವವನನ್ನು ಹೆಡ್ಡ ಎಂದು ವಿಡಂಬಿಸಿದ್ದಾರೆ. ಇನ್ನು, ಇಷ್ಟ, ಪ್ರಾಣ ಮತ್ತು ಭಾವ ಲಿಂಗಗಳನ್ನು ಸುಮ್ಮನೆ ಏಕನಿಷ್ಠೆ, ಶ್ರದ್ಧೆಯಿಂದ ಮೂರಿಸದೆ, ಅದರಲ್ಲಿ ಭಿನ್ನತೆಯನ್ನು ಭಾವಿಸಿದಾತ ಹೆಡ್ಡ (ಮೂರಿ) ಎಂದು ಖಂಡಿಸಿದ್ದಾರೆ. ಅವರ ಪ್ರಕಾರವೂ ‘ಲಿಂಗ ಸುಖಿವು ದೃಢಭಕ್ತಿ, ನಿಷ್ಠೆ, ಶ್ರದ್ಧೆಯಿದ್ದಾಗಲೇ ಅನುಭವಕ್ಕೆ ಬರುವಂತಹದ್ದು ಎಂದಾಗುತ್ತದೆ.

ಇನ್ನು ಕೊನೆಯದಾಗಿ, ಕಿನ್ನರಿ ಬ್ರಹ್ಮಯ್ಯ ತಮ್ಮ ವಚನದ ಅಂತ್ಯದಲ್ಲಿ ಲಿಂಗಮೂರ್ಚಿಯ ಈ ರಹಸ್ಯ ಎಲ್ಲರಿಗೆ ತಿಳಿದಿಲ್ಲವೆಂಬ ಧ್ವನಿಯಲ್ಲಿ ‘ಬಲ್ಲವರಿದ ಹೇಳಿ’ ಎಂದು ಲಿಂಗಮೂರ್ಚಕರಲ್ಲಿ ಪ್ರತ್ಯೇ ಮಾಡಿರುವಂತಿದೆ. ಲಿಂಗ ಸುಖಿದ ಅನುಭವವನ್ನು ಪಡೆದವರು ವಿರಳಾತಿವಿರಳರು ಎಂಬುದು ಆ ನುಡಿಯಲ್ಲಿರುವ ಅಂತರಾಧ್ಯವಾಗಿದೆ. ಕೊನೆಗೆ, ತನ್ನ ಆರಾಧ್ಯ ದೃವವಾದ ‘ಕಲ್ಯಾಂದ ಶ್ರಿಪುರಾಂತಕ ದೇವನಲ್ಲಿ ಲಿಂಗದ ಈ ಎಲ್ಲ ಮಹಿಮೆಯನ್ನು ‘ನೀನೆ ಬಲ್ಲೆಯಯ್ಯಾ’ ಎಂದು ಬಹು ವಿನಮ್ರವಾಗಿ ತಮ್ಮ ಪ್ರೇಮಭರಿತ ಭಕ್ತಿ ಭಾವವನ್ನು ಸಮರ್ಪಿಸಿಕೊಂಡಿದ್ದಾರೆ.

ಅಂತರಂಗದಲ್ಲಿರುವ ಆತ್ಮನ ಕುರುಹು, ಅರಿವಿನ ಕುರುಹು ಇಷ್ಟಲಿಂಗ. ಅದನ್ನು ನಾವು ಅಳವಡಿಸಿಕೊಳ್ಳುವೆಂದು, ಅಧಾರತ್, ಅಂತರಂಗದ ಸಾಧನ ಮಾಡದೆ ಕೇವಲ ಮೇಲೆ-ಮೇಲೆ ಮೂರ್ಚಿಯನ್ನು ಮಾಡಿದ್ದೇ ಆದರೆ ಇಷ್ಟಲಿಂಗ ಮತ್ತು ಕಲ್ಲುಗಳ ನಡುವೆ ಯಾವುದೇ ವ್ಯಾತ್ಯಾಸವೇನಿಸದು. ಅದೊಂದು ಮತದ, ಧರ್ಮದ ಕುರುಹಾಗುತ್ತದೆ. ಆದ್ದರಿಂದ ಹಾಗೆ ಮಾಡದೆ, ಇಷ್ಟಲಿಂಗದಲ್ಲಿರುವ ಪ್ರಾಣಲಿಂಗ-ಭಾವಲಿಂಗಗಳಿಂದ ಸಾಗಬೇಕು. ಅಂದರೆ ‘ಸಾಕಾರವನ್ನು ಹಿಡಿದು ನಿರಾಕಾರದೆಡೆಗೆ ಸಾಗಬೇಕು’ ಎಂಬುದೇ ಕಿನ್ನರಿ ಬ್ರಹ್ಮಯ್ಯನವರ ಪ್ರಸ್ತುತ ವಚನದ ಒಟ್ಟು ಆಶಯವಾಗಿದೆ.

ಅಡಿ ಟಿಪ್ಪಣಿಗಳು :

- ೧ ಲೇ. ಎಂ. ಜೆದಾನಂದಮೂರ್ತಿ, ವಚನ ಸಾಹಿತ್ಯ, ಮ. ೨೦೬೫
- ೨ ಅದೇ ಮುಟ್ಟಿ: ೬೯.
- ೩ ಸಂ. ಮೊ. ಎಸ್.ವಿದ್ಯಾಶಂಕರ ಮತ್ತು ಮೊ. ಜಿ.ಎಸ್. ಸಿದ್ಧಲಿಂಗಯ್ಯ. ಹಲಗೆಯಾಯಿನ ಶೊನ್ಯಾ ಸಂಪಾದನೆ, ವಚನ: ೧೦೧೬, ಮು.
- ೪ ಲ್ಲಿಲ್
- ೫ ಸಂ. ಸಂ.ಶಿ. ಭೂಸನೂರಮರ, ವಚನಸಾಹಿತ್ಯ ಸಂಗ್ರಹ, ಪ್ರಸ್ತಾವನೆ ಮುಟ್ಟಿ: lxi
- ೬ ಸಂ. ಡಾ. ಆರ್.ಸಿ. ಹಿರೇಮರ, ಗುಮೃತಾಮರದ ಸಿದ್ಧಲಿಂಗ ದೇವರ ಶೊನ್ಯಾ ಸಂಪಾದನೆ, ವಚನ: ೨೫೬, ಮ. ೧೧೪
- ೭ ಸಂ. ಸಂ.ಶಿ. ಭೂಸನೂರಮರ, ವಚನಸಾಹಿತ್ಯ ಸಂಗ್ರಹ, ಪ್ರಸ್ತಾವನೆ ಮ. lx
- ೮ ಸಂ. ಡಾ. ಕೆ. ಶಶಿಕಾಂತ, ಶ್ರೀ ಘನಮತ ಶಿವಯೋಗಿಗಳ ಸ್ವರವಚನಗಳು, ವಚನ: ೬೬ ಮ. ೧೧೧ ಮತ್ತು ೧೧೨